



ಕೃಷಿ

ಜೇನು ಹುಳುಗಳಿಗೆ,
ಪರಾಗಸ್ಪರ್ಶದ ಲಾಭ ರೈತನಿಗೆ!

ಜೇನನ್ನು ಹುಳುಗಳಿಗೇ ಬಿಟ್ಟು...

ಗಾಮನಗಟ್ಟಿಯ ಬಸವರಾಜ ಮನಗುಂಡಿ
ಜೇನುಸಾಕಣೆ ಮಾಡುತ್ತಿರುವುದು ಹಣ
ಗಳಿಸಲ್ಲ; ತಮ್ಮ ಕೃಷಿಯ ಸಮೃದ್ಧಿಗಾಗಿ.

■ ಗೋವರ್ಧನ ಎಸ್‌ಎನ್



ಕೃಷಿ ಮಾಡುವವರನ್ನು ನೋಡಿರುತ್ತೀರಿ. ಜೇನು
ಲಕ್ಷ್ಮಿ ಮಾಡುವವರನ್ನೂ ನೋಡಿರುತ್ತೀರಿ.
ಜೇನುಕೃಷಿ, ಬೇಸಾಯದ ಉಪಕಸುಬು ಸಹ
ಹೌದು. ಆದರೆ, ಜೇನು ಮಾರಾಟದಿಂದ ಸ್ವಲ್ಪವೂ
ಆದಾಯ ಪಡೆಯದೆ, ಉತ್ತಮ ಫಸಲಿಗಾಗಿ ಮಾತ್ರ
ಜೇನುಸಾಕಣೆ ಮಾಡಿದವರನ್ನು ನೋಡಿದ್ದೀರಾ?
ಅಂತಹ ಕೃಷಿಕರೊಬ್ಬರು ಹುಬ್ಬಳ್ಳಿ ಸಮೀಪದ
ಗಾಮನಗಟ್ಟಿಯಲ್ಲಿದ್ದಾರೆ.

ಇವರ ಹೆಸರು ಬಸವರಾಜ ಮನಗುಂಡಿ.
ಹುಬ್ಬಳ್ಳಿ ನಗರದಿಂದ 15 ಕಿ.ಮೀ. ದೂರ ಸಾಗಿದರೆ
ಇವರ ಮನೆ ಸಿಗುತ್ತದೆ. ಮನೆ ಮುಂದಿನ ತೆಂಗಿನ
ಮರಗಳು, ಪಕ್ಕದಲ್ಲಿರುವ ಜಾನುವಾರುಗಳು,
ಹಿಂಭಾಗದಲ್ಲಿರುವ ಸಪೋಟ ತೋಟದೊಂದಿಗೆ
ಥಟ್ಟನೆ ಗಮನಸೆಳೆಯುವುದು ತುಡವಿ ಜೇನಿನ
ಪೆಟ್ಟಿಗೆಗಳು.

ಇವರು ಜೇನುಸಾಕಣೆ ಮಾಡುತ್ತಿರುವುದು
ಹಣ ಗಳಿಸಲು ಅಲ್ಲ. ಜೇನುಹುಳು ಹೂವಿನ
ಮೇಲೆ ಕುಳಿತು, ಮಕರಂದ ಹೀರುವ

ಪರಾಗಸ್ಪರ್ಶ ಪ್ರಕ್ರಿಯೆಯೇ ಬಸವರಾಜ ಅವರನ್ನು
ಜೇನುಸಾಕಣೆಗೆ ಪ್ರೇರೇಪಿಸಿದೆ. ಯಾವುದೇ ಬೆಳೆ
ಹೂವು ಬಿಟ್ಟಾಗ, ಜೇನು ಅದರ ಮೇಲೆ ಕುಳಿತು
ಮಕರಂದ ಹೀರಿದರೆ ಪರಾಗಸ್ಪರ್ಶದಿಂದ ಉತ್ತಮ
ಫಸಲು ಸಿಗುತ್ತದೆ ಎಂಬುದನ್ನು ಕಂಡುಕೊಂಡು
ಜೇನುಸಾಕಣೆ ಮುಂದುವರಿಸಿದ್ದಾರೆ.

ಜೇನುಹುಳುಗಳು 3 ಕಿ.ಮೀ.ವರೆಗೆ ಹೋಗಿ,
ಹೂವಿನ ಮಕರಂದ ಹೀರಿ, ವಾಪಸ್ಸಾಗುತ್ತವೆ.
ಇದರಿಂದಾಗಿ ಇವರ ಮನೆಯ ಸುತ್ತ ಮಾತ್ರವಲ್ಲದೆ,
ಒಂದು ಕಿ.ಮೀ. ದೂರದಲ್ಲಿರುವ ಇವರ ಮಾವು,
ಸಪೋಟ ತೋಟದಲ್ಲೂ ಉತ್ತಮ ಇಳುವರಿ
ಸಿಗುತ್ತಿದೆ. ಆ ವ್ಯಾಪ್ತಿಯ ಇತರೆ ರೈತರಿಗೂ ಇದು
ಅನುಕೂಲಕರವಾಗಿದೆ.

ಜೇನುಸಾಕಣೆಗೆ ಬಸವರಾಜ ಅವರು ಹೆಚ್ಚು
ಖರ್ಚು ಮಾಡುವುದಿಲ್ಲ. ಜೇನುಹುಳುಗಳಿಂದ
ದೊರೆಯುವ ಜೇನನ್ನು ಮನೆಗೂ ಬಳಸುವುದಿಲ್ಲ.
'ಜೇನು ಆ ಹುಳುಗಳ ಆಹಾರ. ಅದನ್ನು ನಾವು
ಬಳಸುವುದು ಕಳವು ಮಾಡಿದಂತೆ' ಎಂಬ ಅವರ

ಮತು, ಜೇನುಹುಳುಗಳ ಮೇಲೆ ಅವರಿಗಿರುವ
ಅಪಾರ ಕಾಳಜಿ ಬಗ್ಗೆ ತಿಳಿಸುತ್ತದೆ. ಅಲ್ಲ ಖರ್ಚಿನಲ್ಲಿ
ಉತ್ತಮ ಇಳುವರಿ ಮಾರ್ಗ ಕಂಡುಕೊಂಡ ಇವರ
ಬಳಿಗೆ ಹಲವು ರೈತರು, ಕೃಷಿ ಸಂಶೋಧಕರು,
ಆಸಕ್ತರು ಮಾಹಿತಿ ಪಡೆಯಲು ಬರುತ್ತಾರೆ.

ಸದ್ಯ 9 ಪೆಟ್ಟಿಗೆಯಲ್ಲಿ ಜೇನುನೋಣಗಳಿದ್ದು,
6 ಎಕರೆ ಮಾವು, 4 ಎಕರೆ ಸಪೋಟ,
100ಕ್ಕೂ ಹೆಚ್ಚು ತೆಂಗಿನ ಮರಗಳ ಸಮೃದ್ಧತೆಗೆ
ಕಾರಣವಾಗಿವೆ.

“ಮನೆಯ ಬಳಿ ತುಡವಿ ಜೇನು ಪದೇ ಪದೇ
ಬರುತ್ತಿತ್ತು. ಅದರ ಬಗ್ಗೆ ಆಸಕ್ತಿ ಮೂಡಿತು.
ಅಲ್ಲಾವರದ “ಮಧುವನ” ಸಂಸ್ಥೆಯಿಂದ
ಜೇನುಸಾಕಣೆಯ ತರಬೇತಿ ಪಡೆದ.
ಧಾರವಾಡದಿಂದ ಪೆಟ್ಟಿಗೆ ತಂದು ಜೇನು ಸಾಕಿದೆ.
ಜೇನುಸಾಕಣೆ ಆಸಕ್ತಿ ಉಳ್ಳವರಿಗೂ ಮಾಹಿತಿ
ನೀಡುತ್ತೇನೆ. ಜೇನು ಮಾರಾಟ ಮಾಡುವಂತೆ
ಕೆಲವರು ಸಲಹೆ ನೀಡಿದ್ದಾರೆ. ಇಲ್ಲವೆಂದೇ
ಹೇಳಿದ್ದೇನೆ” ಎನ್ನುತ್ತಾರೆ ಬಸವರಾಜ ಮನಗುಂಡಿ.

ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ
ಬಳಸದ ಬಸವರಾಜ ಅವರು, ಸಂಪೂರ್ಣ
ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ.
ಎಲೆ-ಬೆಳೆಯ ತ್ಯಾಜ್ಯವನ್ನು ಭೂಮಿಯಲ್ಲೇ
ಕೊಳೆಯಲು ಬಿಡುತ್ತಾರೆ. ಇದರಿಂದ ನೈಸರ್ಗಿಕ
ಗೊಬ್ಬರ ಬೆಳೆಗೆ ಸಿಗುತ್ತದೆ. ಜೊತೆಗೆ, ತಿಪ್ಪೆಗೊಬ್ಬರ,
ಎರೆಹುಳು ಗೊಬ್ಬರವನ್ನೂ ತಯಾರಿಸಿ ಮಣ್ಣಿಗೆ
ಸೇರಿಸುತ್ತಾರೆ. 20 ವರ್ಷಗಳಿಂದ ಉತ್ತಮ
ಆದಾಯ ಪಡೆಯುತ್ತಿದ್ದಾರೆ. ಇತರೆ ರೈತರಿಗೂ
ಮಾದರಿಯಾಗಿದ್ದಾರೆ.

ಪ್ರತಿಕ್ರಿಯಿಸಿ: feedback@sudha.co.in

